



Mukka Proteins Limited

(Previously known as 'Mukka Sea Food Industries Limited / 'Mukka Sea Food Industries Private Limited)



ISO 22000
Certified Company



ISO 9001 : 2015
Certified Company

Date: 30-03-2024

National Stock Exchange of India Limited
Exchange Plaza, C-1, Block G
Bandra Kurla Complex,
Bandra East, Mumbai-400051
Scrip Code: MUKKA

BSE Limited
Listing Department
Dalal Street,
Mumbai-400001
Scrip Code: 544135

Dear Sirs,

Subject: - Newspaper advertisement pursuant to Regulation 47 of the SEBI (Listing Obligations and Disclosure Requirements) Regulations, 2015.

In compliance with Regulation 47 of the Securities and Exchange Board of India (Listing Obligations and Disclosure Requirements) Regulations, 2015, we are hereby enclosing copies of Newspaper advertisement of Unaudited Standalone and Consolidated Financial Results of the Company for the quarter and nine months ended December 31, 2023, published today i.e. Saturday, March 30, 2024 in **Business Standard** (English) and **Vijaya Karnataka** (Kannada).

This is for your information and records.

Thank you,

For Mukka Proteins Limited

Mehaboobsab Mahmados Chalyal
Company Secretary & Compliance Officer

Encl: as above.

Mfrs. & Exporters of Steam Dried Fish Meal, Fish Oil & Fish Soluble Paste

Factory : D. No. 14-161 to 164, Sasihithlu Road, Mukka, Mangaluru - 575021. Karnataka, India

Office : Mukka Corporate House, Door No. 18-2-16/4, First Cross, NG Road, Attavara, Mangaluru, Dakshina Kannada, Karnataka, India - 575001

☎ : (0) +91 824 2420772, 2442889, 4252889 | Fax : +91 824 2426405

E-mail : info@mukkaproteins.com - Website : www.mukkaproteins.com - CIN : U05004KA2010PLC055771

MUTHOOT HOUSING FINANCE COMPANY LIMITED
 Registered Office: TC NO.14/2074-7, Muthoot Centre, Punnen Road, Thiruvananthapuram - 695 034,
 CIN NO - U65922KL2010PLC025624, Corporate Office: 12/A 01, 13th floor, Parinee Crescenzo,
 Plot No. C38 & C39, Bandra Kurla Complex-G block (East), Mumbai-400051 TEL. NO: 022-62728517,
 Email Id: authorised.officer@muthoot.com

APPENDIX -IV(Rule 8(1)) Possession Notice (For Immovable Property)

Whereas the undersigned being the Authorized Officer of the Muthoot Housing Finance Company Ltd., under the Securitisation and Reconstruction of Financial Assets and Enforcement of Security Interest Act, 2002 (ACT NO. 54 OF 2002) and in exercise of powers conferred under section 13(12) read with Rule 3 of the Security Interest (Enforcement) Rules, 2002 issued a demand notice to below mentioned Borrowers/ Guarantors. After completion of 60 days from date of receipt of the said notice, The Borrowers/ Guarantors having failed to repay the amount, notice is hereby given to the Borrowers/ Guarantors and the public in general that the undersigned has taken **Symbolic Possession** of the property described herein below in exercise of powers conferred on them under section 13(4) of the said Act read with Rule 8 of the said Rules on this.

Sr. No.	Name of Borrower / Co-Borrower/ Guarantor	Date of Demand notice	Total O/s Amount (Rs.) Future Interest Applicable	Date of Possession
1	LAN No. 10107102180 1. Chandregowda, 2. Indramma	21-November-2023	Rs.6,29,030.56/- as on 20-November-2023	25-March-2024

Description of Secured Asset(s) /Immovable Property (ies): ALL THAT PART AND PARCEL OF THE PROPERTY BEARING KHANESHIMARI NO. 31/31, PROP-ERTY NO. 152900102400500300, SITUATED AT KANNAMANGALA VILLAGE, RAMPURA VIL-LAGE PANCHAYATH, CHENNAIPATNATALUK, RAMANGARADISTRICT MEASURING EAST TO WESTL 7.724 METER NORTH TO SOUTH: 11.43 METERS WITH 88.84 SQ. METER RCC ROOFED HOUSE BOUNDED BY:- EAST BY : PROPERTY OF SHIVARAJU, WEST BY : HOUSE OF SHIVARAJU, NORTH BY : ROAD FOR INGRESS AND EGRESS AND REMAINING PORTION, SOUTH BY : REMAINING PORTION.

The Borrowers/ Guarantors/in particular and the public in general is hereby cautioned not to deal with the property and any dealings with the property will be subject to the charge of the Muthoot Housing Finance Company Limited, for an above mentioned demand amount and further interest thereon.

Place: Karnataka, Date: 30 March, 2024 Sd/- Authorised Officer, For Muthoot Housing Finance Company Limited

AstraZeneca
AstraZeneca Pharma India Limited
 (CIN: L24231KA1979LC003563)
 Regd. Office: Block N1, 12th Floor, Manayata Embassy Business Park, Rachenahalli, Outer Ring Road, Bangalore - 560 045
 Email: comp.secy@astrazeneca.com, Web: www.astrazeneca.com/india
 Tel: 080 6774 8000, Fax: 080 6774 8857

LOSS OF SHARE CERTIFICATES

Notice is hereby given that the below mentioned share certificates of the Company are reported to have been lost and that the claimant has requested the Company for issue of new share certificate of face value Rs. 2/- each:

Folio no.	No. of shares (Face Value Rs. 10)	Details of Share Certificate reported to have been lost		Name of the Shareholder
		Share Certificate No.	Distinctive Nos.	
M000911	50	16729	2016176-2016225	Mannaal Nevatia (Deceased)
	25	16730	2016226-2016250	
	50	41972	2948082-2948131	
	20	41973	2948132-2948151	
	5	41974	2948152-2948156	

If no objection is received from the public within 15 days from the date of publication of this notice, the Company will proceed to issue a letter of confirmation as per SEBI Circular No. SEBI/HO/MIRSD/MIRSD_RTAMB/P/CIR/2022/8 dated January 25, 2022 without the requirement of surrendering the old share certificate of face value of Rs. 10/- by the claimant.

Place: Bangalore Date: 29/03/2024 For AstraZeneca Pharma India Limited Manasa. R Company Secretary

PUBLIC NOTICE
ICICI Home Finance Registered office: ICICI Bank Towers, Bandra-Kurla Complex, Bandra (East), Mumbai-400051
 Corporate Office: ICICI HFC Tower, JB Nagar, Anandhi Kurla Road, Anandhi East, Mumbai-400059
 Branch Address: Katha No. 587/6, 588/7, 588/8, 590/9, Balaji Plaza, Third Floor, Abdul Kalam layout, Opp. ISRO Main gate, Marathahalli Outer Ring Road, Doddanekundi, Bangalore- 560037
 Branch Address: 1st floor, No.165 & 166, Manjunatha Chambers, Shankar Nagar, Main Road, Mahalaxmipuram, Bangalore- 560096

The following borrower/s have defaulted in the repayment of principal and interest of the loans facility obtained by them from ICICI Home Finance Company Limited ("ICICI HFC") and the loans have been classified as Non-Performing Assets (NPA). A notice was issued to them under Section 13 (2) of Securitisation and Reconstruction of Financial Assets and Enforcement of Security Interest Act, 2002 on their last known addresses, however it was not served and hence they are hereby notified by way of this public notice.

Sr. No.	Name of the Borrower/ Co-Borrower/ Guarantor/ (Loan Account Number) & Address	Property Address of Secured Asset/ Asset to be Enforced	Date of Notice Sent/ Outstanding as on Date of Notice	NPA Date
1.	D Devaraj (Borrower), D Amudha (Co-Borrower), No.141 15th Main Near Mvj Tch College Marathalli Bangalore North Bangalore Karnataka 560037. LHBWQ0000144436	Property No.31, Form No-9&11, Khata No.158/31, Measuring 1200.sqf Nandi Kalapavruksha Garden Mahappanahalli Sarjapura Hobli Sy No.43 Bangalore Karnataka- 562125. Bounded By- North: Site No.32, South: Site No.30, East: Panchyath Road, West: Property Belongs To Geetha L.	18-03-2024 Rs. 21,46,100/-	09/03/2024
2.	D Devaraj (Borrower), D Amudha (Co-Borrower), No.141 15th Main Near Mvj Tch College Marathalli Bangalore North Bangalore Karnataka- 560037. LHBWQ00001419625	Property No.31, Form No-9&11, Khata No-158/31, Measuring 1200.sqf Nandi Kalapavruksha Garden Mahappanahalli Sarjapura Hobli Sy No.43 Bangalore Karnataka- 562125. Bounded By- North: Site No.32, South: Site No.30, East: Panchyath Road, West: Property Belongs To Geetha L.	18-03-2024 Rs. 1,20,127.8/-	09/03/2024
3.	Manish Bhardwaj (Borrower), Ruchi Dhiman (Co-Borrower), H No 91 Janta Flats Vivek Vihar East Delhi Delhi Delhi-110095. LHBW00001535946	Site No.439-17th Cross Road Sarakki Layout 6th Phase, Ward No.57, Measuring 125.26 Sq Meeters, JP Nagar Bangalore Na Bangalore Karnataka- 560078. Bounded By-North: Road, South: Private Land, East: Site No.438, West: Site No.440.	19-03-2024 Rs. 1,49,09,016/-	09/02/2024
4.	Manish Bhardwaj (Borrower), Ruchi Dhiman (Co-Borrower), H No.91 Janta Flats Vivek Vihar East Delhi Delhi Delhi-110095. LHBW00001536265	Site No.439-17th Cross Road Sarakki Layout 6th Phase, Ward No.57, Measuring 125.26 Sq Meeters, JP Nagar Bangalore Na Bangalore Karnataka- 560078. Bounded By-North: Road, South: Private Land, East: Site No.438, West: Site No.440.	19-03-2024 Rs. 0	09/02/2024

The steps are being taken for substituted service of notice. The above borrower/s and/or their guarantors (as applicable) are advised to make the payments of outstanding within period of 60 days from the date of publication of this notice else further steps will be taken as per the provisions of Securitization and Reconstruction of Financial Assets and Enforcement of Security Interest Act, 2002.

Date : March 30, 2024 Authorized Officer ICICI Home Finance Company Limited Place: Bangalore

SHRIRAM HOUSING FINANCE LIMITED
 Registered Office: Office No. 123, Angappa Naicken Street, Chennai - 600 001.
 Head Office: Level 3, Woohardt Towers, East Wing C-2 Block, Bandra Kurla Complex, Bandra (East), Mumbai 400 051. Website: www.shriramhousing.in

DEMAND NOTICE

Whereas the borrowers/co-borrowers/guarantors/ mentioned hereunder had availed the financial assistance from SHRIRAM HOUSING FINANCE LTD. We state that despite having availed the financial assistance, the borrowers/guarantors have committed various defaults in repayment of interest and principal amounts as per due dates. The account has been classified as Non Performing Asset in accordance with the directives/guidelines issued by Reserve Bank of India, consequent to the Authorized Officer of SHRIRAM HOUSING FINANCE LTD. Under Securitization and Reconstruction of Financial Assets and Enforcement of Security Interest Act, 2002 & in exercise of powers conferred under Section 13(2) read with Rule 3 of Security Interest (Enforcement) Rules, 2002 issued Demand Notices on respective dates mentioned herein below under Section 13(2) of SARFAESI Act, 2002 calling upon the following borrowers/guarantors/mortgagors to repay the amount mentioned in the notices together with further interest at the contractual rate on the amount mentioned in the notices and incidental expenses, cost, charges etc until the date of payment within 60 days from the date of receipt of notices.

The notices issued to them on their last known addresses have returned un-served and as such they are hereby informed by way of public notice about the same.

The borrower's attention is invited to provisions of sub-section (8) of section 13 of the Act, in respect of time available, to redeem the secured assets.

Borrower/Co-Borrower/ Name & Address	Outstanding Amount	Property Address of Secured Assets
Loan A/c No. SBTHMSOR0001038 & SILHMSOR0001040 & STUHSOR0001039	Rs. 11,48,371/- (Eleven Lakhs Forty Eight Thousand Three Hundred and Seventy One Only) as on 07-Mar-14 under reference of Loan Account No. SBTHMSOR0001038 and Rs. 14,64,875/- (Fourteen Lakhs Sixty Four Thousand Eight Hundred and Seventy Five Only) as on 07-Mar-24 under reference of Loan Account No. SILHMSOR0001040 and Rs. 2,63,588/- (Two Lakhs Sixty Three Thousand Five Hundred and Eighty Eight Only) as on 07-Mar-24 under reference of Loan Account No. STUHSOR0001039	ALL THAT PIECE AND PARCEL OF THE PROPERTY BEARING SITE/HOUSE NO. 8013, SITUATED AT 4TH STAGE, 2ND PHASE, VIJAYANAGAR BADAVANE, DEVARAJA MOHALLA, MYSORE CITY, MEASURING EAST TO WEST 6.00 METER AND NORTH TO SOUTH 9.00 METER AND BOUNDED ON: EAST : SITE NO. 8014, WEST : SITE NO. 8012, NORTH : SITE NO. 7972, SOUTH : ROAD.
1. MR.PRASHANTH R S/O D RAMAIAH, 2. MRS.P GAYATHRI W/O PRASHANTH R,	Loan Amount Rs. 10,32,800/- (Rupees Ten Lakhs Thirty Two Thousand Eight Hundred Only) under reference of Loan Account No. SBTHMSOR0001038 And Rs. 13,39,375/- (Rupees Thirteen Lakhs Thirty Nine Thousand Three Hundred and Seventy Five Only) under reference of Loan Account No. SILHMSOR0001040 and Rs. 2,40,595/- (Rupees Two Lakhs Forty Thousand Five Hundred and Ninety Five Only) under reference of Loan Account No. STUHSOR0001039	
R/at: No. 8013, 2nd Phase, Vijayanagar 4th Stage, Near Park, Mysore, Karnataka - 570032		
Also At: Mojo Garden Resturant, No 4974, 4th Stage, 2nd Phase, Near Mkt Spirit Zone, Vijayanagar 4th Stage Mysore, Karnataka - 570032		
NPA DATE- 05-02-2024 Date Of Demand Notice: 15-03-2024		

In the circumstances as aforesaid, the notice is hereby given to the above borrowers, co-borrowers and/ or their guarantors (where ever applicable) to pay the outstanding dues as mentioned above along with future interest and applicable charges within 60 days from the date of the publication of this notice failing which further steps will be taken after the expiry of 60 days of the date of this notice against the secured assets including taking possession of the secured assets of the borrowers and the mortgagors under Section 13(4) of Securitization and Re-construction of Financial Assets and Enforcement of Security Interest Act, 2002 and the applicable rules there under.

Please note that under Section 13 (13) of the said Act, no Borrower shall, transfer by way of sale, lease or otherwise any of his secured assets referred to in the notice, without prior written consent of the secured creditor.

Place : Mysore Sd/- Authorised Officer
Date: 30-03-2024 Shriram Housing Finance Ltd

Form No. INC-26
 [Pursuant to rule 30 of the Companies (Incorporation) Rules, 2014]
 Advertisement to be published in the newspaper for change of registered office of the company from one state to another
 Before the Regional Director, South East Region, Hyderabad.

In the matter of sub-section (4) of Section 13 of Companies Act, 2013 and clause (a) of sub-rule (f) of rule 30 of the Companies (Incorporation) Rules, 2014 AND

In the matter of M/s. LEMONGRASS PRODUCT DEVELOPMENT INDIA PRIVATE LIMITED, having its registered office at 302, 3rd Floor, SMR Vinay Estate, Outer Ring Road, Dooda Banaswadi, Horamavu, Bangalore - 560043, Karnataka.

...Petitioner/Applicant

Notice is hereby given to the General Public that the company proposes to make application to the Central Government under Section 13 of the Companies Act, 2013 seeking confirmation of alteration of the Memorandum of Association of the Company in terms of the special resolution passed at the Extra-Ordinary General Meeting held on 28.03.2024 to enable the company to change its Registered Office from "State of Karnataka" to "State of Telangana".

Any person whose interest is likely to be affected by the proposed change of the registered office of the company may deliver either on the MCA-21 portal (www.mca.gov.in) by filing investor complaint form or cause to be delivered or send by registered post of his/her objections supported by an affidavit stating the nature of his/her interest and grounds of opposition to the Regional Director, South East Region, with the address at 3rd Floor, Corporate Bhawan, Bandlaguda, Nagole, Tattinnaram Village, Hayat Nagar Mandal, Ranga Reddy District, Hyderabad - 500068, Telangana, within fourteen days of the date of publication of this notice with a copy to the applicant company at its registered office at the address mentioned below:

M/s. LEMONGRASS PRODUCT DEVELOPMENT INDIA PRIVATE LIMITED
 Regd. Office: 302, 3rd Floor, SMR Vinay Estate, Outer Ring Road, Dooda Banaswadi, Horamavu, Bangalore - 560043, Karnataka.

For LEMONGRASS PRODUCT DEVELOPMENT INDIA PRIVATE LIMITED Sd/-
Date : 29.03.2024 NIRUPAMA ATHMAKURI
Place : Bangalore DIRECTOR, DIN-07625905

TATA CAPITAL HOUSING FINANCE LTD.
 Registered Address: 11th Floor, Tower A, Peninsula Business Park, Ganpatrao Kadam Marg, Lower Parel, Mumbai - 400013.
 Branch Address: TATA CAPITAL HOUSING FINANCE LIMITED, No 82/1, Ground Floor, Krishna Towers, Richmond Road, Bengaluru - 560025

NOTICE FOR SALE OF IMMOVABLE PROPERTY
 (Under Rule 8(6) read with Rule 9(1) of the Security Interest (Enforcement) Rules 2002)

E-Auction Notice for Sale of Immovable Assets under the Securitisation and Reconstruction of Financial Assets and Enforcement of Security Interest Act, 2002 read with Rule 8(6) and Rule 9(1) of the Security Interest (Enforcement) Rules, 2002

Notice is hereby given to the public in general and in particular to the below Borrower and/ Co- Borrower, or their legal heirs/representatives (Borrowers) in particular that the below described immovable property mortgaged to Tata Capital Housing Finance Ltd. (TCHFL), the Possession of which has been taken by the Authorised Officer of TCHFL, will be sold on 18-04-2024 on "As is where is" & "As is what is" and "Whatever there is" and without any recourse basis", for recovery of outstanding dues from below mentioned Borrower and Co-Borrowers. The Reserve Price and the Earnest Money Deposit is mentioned below. Notice is hereby given that, in the absence of any postponement/discontinuance of the sale, the said secured asset / property shall be sold by E- Auction at 2.00 P.M. on the said 18-04-2024. The sealed envelope containing Demand Draft of EMD for participating in E- Auction shall be submitted to the Authorised Officer of the TCHFL on or before 16-04-2024 till 5.00 PM at Branch address: TATA CAPITAL HOUSING FINANCE LIMITED, No 82/1, Ground Floor, Krishna Towers, Richmond Road, Bengaluru - 560025.

The sale of the Secured Asset/ Immoveable Property will be on "as is where condition is" as per brief particulars described herein below :

Sr. No.	Loan A/c. No and Branch	Name of Borrower(s) / Co-borrower(s) Legal Heir(s) / Legal Representative/ Guarantor(s)	Amount as per Demand Notice	Reserve Price	Earnest Money	Type of possession
1.	TCHHL 083800 10100 03928 TCHIN 083800 10100 0847 TCHIN 049300 10100 0180	Mr. Ajinath Uttam Shinde, Mr. SHANKAR UTTAM SHINDE, Mrs. PRIYANKA AJINATH SHINDE	Rs. 4661975/- (Rupees Four Six Lakh Sixty One Thousand Nine Hundred Seventy Five Only) is due and payable by you under Agreement No. TCHHL0838000100100392 and an amount of Rs. 110296/- (Rupees One Lakh Ten Thousand Two Hundred Ninety Six Only) is due and payable by you under Agreement No. TCHIN0838000100100847 and an amount of Rs. 945157/- (Rupees Nine Lakh Forty Five Thousand One Hundred Fifty Seven Only) is due and payable by you under Agreement No. TCHIN0493000100160180, totalling to Rs. 5717428/- (Rupees Fifty Seven Lakh Seventeen Thousand Four Hundred Twenty Eight Only)	Rs. 48,00,000/- (Rupees Forty Eight Lakh Only)	Rs. 4,80,000/- (Rupees Four Lakh Eighty Thousand Only)	Physical

21-09-2023

Description of the Immoveable Property: SCHEDULE 'A' PROPERTY
 All that piece and parcel of Amalgamated Property bearing No. 205/187, ((1). Site No. 5, Later Numbered as No. 190, New No. 208/190, (2). Site No. 6, Later Numbered as No. 188, New No. 206/188, (3). Site No. 13, Later Numbered as No. 187, New No. 205/187 and (4). Site No. 14, Later Numbered as No. 189, New No. 207/189. Each measuring East to West: 40-0 feet, North to South: 60-0 feet) formed out of Converted Land bearing Sy. No. 942, which has been converted from Agricultural to Non-Agricultural Residential purposes, vide Official Memorandum bearing Order No. BDIS.ALN.SR(N)67/2002-03, dated 29.01.2003, issued by Special Commissioner (Revenue), Bangalore District, Bangalore, situated at Malathahalli Village, Yeswanthapura Hobli, Bangalore North Taluk, Bangalore, Rajarajeshwari Nagarasabhe Ward No. 11, Bangalore-560 098, and the aforesaid Amalgamated Property now comes under the purview, jurisdiction, management of Bruhat Bangalore Mahanagar Palike, Rajarajeshwarinagar Sub Range, and it has assigned the said Property as No. 205/94/2, BBMP Katha Sl. No. 205, Malathahalli, Bangalore, in the Corresponding BBMP Ward No. 129-Jnanabharathi, totally measuring 9600 Sq. ft. and bounded as follows: East by: Site No.4 & Site No.15, West by: Site No.7 & Site No.12, North by: 40-0 feet Road, South by: 50-0 feet Road,
SCHEDULE 'B' PROPERTY - Share corresponding to 332 Sq. ft., of undivided right, title and interest in the Schedule 'A' Property to be conveyed to the PURCHASER herein.
SCHEDULE 'C' PROPERTY - Apartment bearing Flat No. 404 in the THIRD FLOOR, measuring about 1182 sq. ft. super-built area and containing 2 Bed Rooms, together with one Covered Car Parking slot, including Proportionate undivided share in common areas such as passages, lobbies, staircase contained in the Apartment Building known as "MARUTHI ENCLAVE". The constructed residential flat is built up with bricks, R.C.C Roofed, Polished Teak Wood Doors for Main Door and Pooja Room, Remaining Doors made out of Sal wood frames with water proof flush shutters, Anodised Aluminium / UPVC Windows & Ventilators and Flooring is of vitrified and ceramic, having water electricity and sewerage facilities.

At the Auction, the public generally is invited to submit their bid(s) personally. The Borrower(s)/Co-Borrower (s) are hereby given last chance to pay the total dues with further interest within 15 days from the date of publication of this notice, failing which the Immoveable Property will be sold as per schedule. The E auction will be stopped if, amount due as aforesaid, with interest and costs (including the cost of the sale) are tendered to the Authorised Officer or proof is given to his satisfaction that the amount of such secured debt, interest and costs has been paid before the date of the auction.
 No officer or other person, having any duty to perform in connection with this sale shall, however, directly or indirectly bid for, acquire or attempt to acquire any interest in the Immoveable Property sold.
 The sale shall be subject to the conditions prescribed in the Security Interest (Enforcement) Rules, 2002 and to the following further conditions:
 NOTE: The E-auction of the properties will take place through portal http://bankauctions.in/ on 18-04-2024 between 2.00 PM to 3.00 PM with limited extension of 10 minutes each.
Terms and Condition:
 1. The particulars specified in the Schedule herein below have been stated to the best of the information of the undersigned, but the undersigned shall not be answerable for any error, misstatement or omission in this proclamation. In the event of any dispute arising as to the amount bid, or as to the bidder, the Immoveable Property shall at once again be put up to auction subject to the discretion of the Authorised Officer. 2. The Immoveable Property shall not be sold below the Reserve Price. 3. Bid Increment/Amount will be: Rs. 10,000/- (Rupees Ten Thousand Only) 4. All the Bids submitted for the purchase of the property shall be accompanied by Earnest Money as mentioned above by way of a Demand Draft favoring the "TATA CAPITAL HOUSING FINANCE LTD." Payable at Branch address. The Demand Drafts will be returned to the unsuccessful bidders after auction. For payment of EMD through NEFT/RTGS/IMPS, kindly contact Authorised Officer. 5. The highest bidder shall be declared as successful bidder provided always that he/she is legally qualified to bid and provided further that the bid amount is not less than the reserve price. It shall be in the discretion of the Authorised Officer to decline acceptance of the highest bid when the price offered appears so clearly inadequate as to make it inadvisable to do so. 6. For reasons recorded, it shall be in the discretion of the Authorised Officer to adjourn/discontinue the sale. 7. Inspection of the Immoveable Property can be done on 10-04-2024 between 11 AM to 5.00 PM with prior appointment. 8. The person declared as a successful bidder shall, immediately after such declaration, deposit twenty-five per cent of the amount of purchase money/bid which would include EMD amount to the Authorised Officer within 24Hrs and in default of such deposit, the property shall forthwith be put to fresh auction/Sale by private treaty. 9. In case the initial deposit is made as above, the balance amount of the purchase money payable shall be paid by the purchaser to the Authorised Officer on or before the 15th day from the date of confirmation of the sale of the property, exclusive of such day, or if the 15th day be a Sunday or other holiday, then on the first office day after the 15th day. 10. In the event of default of any payment within the period mentioned above, the property shall be put to fresh auction/Sale by private treaty. The deposit including EMD shall stand forfeited by TATA CAPITAL HOUSING FINANCE LTD and the defaulting purchaser shall lose all claims to the property. 11. Details of any encumbrances, known to the TATA CAPITAL HOUSING FINANCE LTD, to which the property is liable: as per table above. Claims, if any, which have been put forward to the property and any other known particulars bearing on its nature and value: as per table above. The Intending Bidder is advised to make their own independent inquiries regarding encumbrances on the property including statutory liabilities areas of property tax, electricity etc. 12. For any other details or for procedure online training on e-auction the prospective bidders may contact the Service Provider, M/s. 4 Closure, Block No.605 A, 6th Floor, Multirivanam Commercial Complex, Ameerpet, Hyderabad - 500038 through its coordinators Mr Arjit Kumar Das, 8142000725, 8142000666, 8142000662 Email - arjit@bankauctions.in and Email : info@bankauctions.in or Manish Bansal, Email id Manish.Bansal@tatacapital.com Authorised Officer No.8588983696. Please send your query on WhatsApp Number - 999078669. 13. TD'S of 1% will be applicable and payable by the highest bidder over the highest declared bid amount. The payment needs to be deposited by highest bidder in the PAN of the owner/borrower(s) and the copy of the challan shall be submitted to our company. 14. Please refer to the below link provided in secured creditor's website http://sur.livwao for the above details. 15. Kindly also visit the link: https://www.tatacapital.com/property-disposal.html
Please Note - TCHFL has not engaged any broker/agent apart from the mentioned auctioning partner for sale/auction of this property. Interested parties should only contact the undersigned or the Authorised officer for all queries and enquiry in this matter.

Place: Bangalore Sd/- Authorised Officer, Date: 30-03-2024 Tata Capital Housing Finance Ltd.

Mukka Proteins Limited
 Regd. Office: Mukka Corporate House, Door No. 18-2-16/4, First Cross, NG Road, Attavara, Dakshina Kannada, Mangaluru - 575001, Karnataka.
 Tel: +918244252889 Email: investors@mukkaproteins.com
 Website: www.mukkaproteins.com CIN: U05004KA2010PLC055771

Extract of standalone and consolidated unaudited financial results for the quarter and nine months ended December 31, 2023
 (Rupees in million, except per share data and if otherwise stated)

Sl. No.	Particulars	Standalone			Consolidated		
		Quarter ended December 31, 2023	Nine months ended December 31, 2023	Quarter ended December 31, 2022	Quarter ended December 31, 2023	Nine months ended December 31, 2023	Quarter ended December 31, 2022
		Unaudited	Unaudited	Unaudited	Unaudited	Unaudited	Unaudited
1.	Revenue from operations	4,836.37	10,377.78	3,591.14	5,169.85	11,231.32	3,971.15
2.	Net Profit for the period (before exceptional items and tax)	132.03	537.90	208.57	174.67	605.00	329.93
3.	Net Profit for the period before tax (after exceptional items)	132.03	537.90	208.57	174.67	605.00	329.93
4.	Net Profit for the period after tax (after exceptional items)	90.49	404.39	161.75	120.70	451.52	273.08
5.	Total Comprehensive Income for the period	92.26	403.05	162.64	122.04	448.68	276.63
6.	Equity Share Capital	220	220	220	220	220	220
7.	Other equity	-	-	-	-	-	-
8.	Earning/ (loss) Per Share (of Rs. 1/- each) Basic and Diluted (in Rs.)	0.41	1.84	0.74	0.48	1.95	1.03

Notes:
 a) The above is an extract of the detailed format of Quarterly Financial Results filed with Stock Exchanges under Regulation 33 of the SEBI (Listing and Other Disclosure Requirement) Regulations, 2015. The full format of the Quarterly Financial Results are available on the websites of the Stock exchange(s) at www.bseindia.com and www.nseindia.com and also on the Company's website at www.mukkaproteins.com.
 b) The above Unaudited Standalone and Consolidated Financial Results for the quarter and nine months ended December 31, 2023 have been reviewed and recommended by the Audit Committee and approved by the Board of Directors of the Company at their respective meetings held on March 28, 2024. These Unaudited Standalone and Consolidated Financial Results have been subjected to limited review by the statutory auditors of the Company and they have issued an unmodified review report on these Unaudited Standalone and Consolidated Financial Results.

For and on behalf of the Board of Directors Sd/-
 Kalandan Mohammed Haris
 Managing Director & CEO

Place : Mangaluru Date : 28.03.2024

